

ಸಾರ್ಥಕ ಕಾಳಾಚೋ ತೆರಾವೋ ಆಯ್ತಾರ್ (ಲಾವಾಡ್ತೊ ಸಿ ಆಯ್ತಾರ್)
02, ಜುಲೈಯ್ 2023

ಮೊಗಾಚ್ಯಾಂನೋ, ಏಕ್ ಕುಟಮ್ ಜಾವ್ನ್ ಆಮ್ಚ್ಯಾ ಸೊಮ್ಯಾಚ್ಯಾ ಜೆವ್ಲಾಂತ್ ವಾಂಟೆಲ್ ಜಾಂವ್ ಸಾಂಗಾತಾ ಮೆಳ್ಳಾಂವ್. ಆಯ್ಚ್ ದೇವ್ಸ್ತುತಿ ದೇವ್ ಆಮ್ಚ್ಯಾಂ ಉದಾರ್ಪಣಾಕ್ ಪ್ರತಿಫಲ್ ದಿತಾ ಮ್ಹಳ್ಳೆ ಸಂದೇಶ್ ದಿತಾ. ಜ್ಯಾ ಮಾಪಾನ್ ಆಮ್ ದಿತಾಂವ್ ತ್ಯಾ ಮಾಪಾನ್ ಆಮ್ ಘೆತಾಂವ್ ಮ್ಹಳ್ಳೊ ಜೆಬುನೊಂಚ್ ಆಮ್ಚ್ಯಾಂ ಸಾಂಗ್ಲಾಂ. ದೆಕುನ್ ದೆವಾ ಥಂಯ್, ಪೆಲ್ಯಾ ಥಂಯ್ ಆನಿ ಪ್ರತ್ಯೇಕ್ ಜಾವ್ನ್ ಗಜೆಂವಂತಾಂ ಥಂಯ್ ಆಮ್ ಉದಾರ್ ಜಾವ್ಯಾಂ.

ಆಜ್ ಹ್ಯಾ ಸಾರ್ಥಕ ಕಾಳಾಚ್ಯಾ ತೆರಾವ್ಯಾ ಆಯ್ತಾರ್ ಆಮ್ ಆಮ್ಚ್ಯಾ ಮಂಗ್ಲುರ್ ದಿಯೆಸೆಜಿಂತ್ ‘ಲವಾಡ್ತೊ ಸಿ’ ವಾ ಪರಿಸರ್ ಸಂರಕ್ಷಣೆ ವಿಶಿಂ ಚಿಂತಪ್ ಆಟಂವ್ಯೊ ಆಯ್ತಾರ್ ಸಂಭ್ರಮಾಂವ್. ಹೊ ಸಂಸಾರ್ ಹಿ ಪ್ರಾಣಿ ಆನಿ ತಾಂತು ಆಸ್ಲೆಲ್ಲಂ ಸಗ್ಗೆಂ ದೆವಾನ್ ಮನ್ಯಾ ಖಾತಿರ್ ದಿಲಾಂ ಆನಿ ಹ್ಯಾ ಸಂಸಾರಾಂತ್ ತಾಕ್ ‘ಕಾಬಾರಿ’ ಜಾವ್ನ್ ನೆಮ್ಲಾ. ಹೊ ಸಂಸಾರ್ ಜವಾಬ್ದಾರೆನ್ ಆನಿ ಜತ್ಯಾಯೆನ್ ಸಾಂಬಾಳ್ಯೂ ಮುಕ್ಕೆಯ್ ಪಿಲ್ಕೆಕ್ ಜಾತಾ ತಿಲ್ಕೆ ಬರ್ಯೆ ಸ್ಥಿತರ್ ಹಸ್ತಾಂತರ್ ಕರ್ಮಜ್ ಕಾಯ್ಲ್ಯ ಆನಿ ಜವಾಬ್ದಾರಿ ಹರೆಕ್ ಮನ್ಯಾಕ್ ಆಸಾ. ಹೆಂ ಮಿಸಾಂವ್ ಜ್ಯಾರಿ ಕರ್ಜೆಚ್ ಖಾತಿರ್ ಆಜ್ ಆಮ್ ಆಟಂವ್ಯೆಂ ಚಿಂತಪ್, ಕಾಡ್ಜಿಂ ಮೆಟಾಂ, ಯೋಜನಾಂ ಆನಿ ಅಮ್ರಂಚಿಂ ಪ್ರಾರ್ಥನಾಂ ಅಖ್ಯಾ ಮನ್ಯಾಕುಳಾಕ್ ಆನಿ ಪ್ರತ್ಯೇಕ್ ಜಾವ್ನ್ ಆಮ್ಚ್ಯಾಂ ಪ್ರೇರಣ್ ಜಾಂವ್ದಿ ಮ್ಹಳ್ಳೊ ಮಾಗ್ಯಾಂ.

ದೆವಾಚ್ಯಾ ಉತ್ಸಾಚಿ ಪಗ್ರಂಟ್:

- | | |
|----------------|-----------------------|
| ಪಯ್ಯೆಂ ವಾಚಪ್ : | 2 ರಾಯ್ 4: 8-11, 14-16 |
| ಅಂತರ್ಗೀತ್ : | ಕೀರ್ತನ್ 88 |
| ದುಸ್ರೀ ವಾಚಪ್ : | ರೋಮಾ 6: 3-4, 8-11 |
| ಸುವಾತಾರ್ | : ಮಾತೆವ್ 10:37-42 |

ಮಿಸಾಚಿಂ ಗಿತಾಂ

- | | |
|------------|------|
| ಪ್ರವೇಶ್ : | A 51 |
| ಭಿಂಬಿಂ : | C 42 |
| ಕುಮ್ಮಾರ್ : | D 42 |
| ನಿಗ್ರಮನ್ : | F 18 |

ಭಾವಾರ್ಥಂಚಿಂ ಪ್ರಾರ್ಥನಾಃ

ಯಾಜಕ್ : ಮೋಗಾಚ್ಯಾಂನೋ, ದೇವ ಸರ್ವ ದೇಶ್ಯಂಚೊ ದಾತಾರ್. ತಾಚೆವಿಷಂ ಆಮಿ ಕಿತೆಂಚ್ ಕರುಂಕ್ ಸಾಧ್ಯ ನಾ, ಮಂಣ ತಾಚೆ ವರ್ವಿಂ ಆಮಿ ಸಕ್ತಿದ್ರೋ ಕರುಂಕ್ ಸಕ್ತಾಂವ್. ಅಸಲ್ಯ ಭವಶ್ಯಾನ್ ಸರ್ವ ಆಮಿಂ ಪ್ರಾರ್ಥನಾಂ ತಾಚೆ ಧಂಯ್ ಉಬಾರ್ಯಾಂ:

1. ಸರ್ವಂಚ್ಯಾ ಬಾಪ್ರಾ, ಪವಿತ್ರ ಸಭೆಚ್ಯಾ ಸರ್ವ ಮುಕ್ತೀಂಂನಿ ಪ್ರಾದ್ಯಂಚಿಂ ಪವಿತ್ರಪಣ್ ಉಕಲ್ಲು ಧರುಂಕ್ ಆನಿ ಹಿ ಪ್ರಾದ್ಯಿ ರಾಕುನ್ ವ್ಹೆರ್ಜ್ಯ ವಾವ್ರಾಂತ್ ಚಡಿತ್ ಕಾಮ್ ಕರುಂಕ್ ತಾಂಕಾಂ ದೈವಿಕ್ ಬಳಾನ್ ಭರ್ ಮ್ಹಣ್ ಮಾಗ್ರಾಂವ್.
ಜವಾಬ್ದಿ : ಬಾಪ್ರಾ, ಆಮ್ಮೆಂ ಮಾಗ್ನಿಂ ಆಯ್ಕ್.
2. ಆಮ್ಮಾಂ ಸರ್ವ ರಾಜಕೀಯ್ ಆನಿ ಸಾಮಾಜಿಕ್ ಘುಡಾರ್ಯಾಂನಿ, ಪ್ರಾದ್ಯಿ ಮನ್ಯಾ ಜಿವಾಕ್ ಕಿತ್ತಿ ಗರ್ಜೆಚಿ ಮ್ಹಳ್ಳಿ ಸಮ್ಮಾನ್ ತಿ ರಾಕುನ್ ವ್ಹೆರ್ಜ್ಯ ವಾವ್ರಾಂತ್ ತಾಂಚೊ ಅಧಿಕಾರ್ ಆನಿ ಹುದ್ದೀ ವಾಪ್ರಾನ್ ಬರಿಂ ಯೋಜನಾಂ ಕಾರ್ಯಗತ್ ಕರುಂಕ್ ತಾಂಕಾಂ ಉರ್ಬೆವಂತ್ ಕರ್ ಮ್ಹಣ್ ಮಾಗ್ರಾಂವ್.
3. ಸರ್ವಯ್ ಲೋಕಾನ್ ಪರಿಸರ್ ರಾಕುನ್ ವ್ಹೆರ್ಜ್ಯ ವಾವ್ರಾಂತ್ ಹಾತಾಕ್ ಹಾತ್ ದಿವ್ಯ ವಾವ್ರುಂಕ್ ಸಹಕಾರ್ ದಿಶೆಂ ಕರ್. ಉದಕ್, ವಾರೆಂ, ಮಾತಿ, ರೂಕ್ ರುಖಾಡಾಂ ಸಾಂಬಾಳ್ಳಿಂ ಯೋಜನಾಂ ಮಾಂಡುನ್ ಆನಿ ತಿಂ ಕಾರ್ಯಗತ್ ಕರುಂಕ್ ಆಮಾ ಸಮೇಸ್ತಾಂಕ್ ಜವಾಬ್ದಾರೆಚೆ ಮನಿಸ್ ಕರ್ ಮ್ಹಣ್ ಮಾಗ್ರಾಂವ್.
4. ಆಮ್ಮಾಂ ಸರ್ವ ರಯ್ತಾಂಕ್, ಕೃಷಿಕಾಂಕ್ ತುಜ್ಯಾ ಬೆಸಾಂವಾಂನಿ ಭರ್, ತಾಂಚ್ಯಾ ವಾವ್ರಾಕ್ ಬರೊ ಪ್ರತಿಫಲ್ ದಿವ್ಯ ತಾಂಚಿಂ ಕುಟ್ಟಾಂ ಸಂತೋಸಾನ್ ಜಿಯೆಂವ್ ಘಾವೋ ಕರ್. ಸಾಂಗಾತಾಚ್ ಪ್ರಾದ್ಯಿ ಸಾಂಬಾಳ್ ವ್ಹೆರ್ಜ್ಯ ವಾವ್ರಾಂತ್ ತಾಂಕಾಂ ಸುಧ್ವಡಿತ್ ಕರ್ ಮ್ಹಣ್ ಮಾಗ್ರಾಂವ್.
5. ಆಮ್ಮೆಂ ಸಮಾಜೆಂತ್ ಅಶಾಂತಿ, ರುಗ್ನಿಂ, ಲಡಾಯ್ ಉಣಿಂ ಜಾವ್ಯ ಶಾಂತಿ ಸಮಾಧಾನ್ ರಾಜ್ ಕರುಂಕ್ ಆನಿ ಧರ್ಮಾ ವಿರೋಧ್ ಚಲ್ಜೆಂ ಶೋಷಣ್ ಉಣಿಂ ಜಾವ್ಯ ಸಗ್ನಿಂ ಸಮಾನ್ ಮ್ಹಳ್ಳಿಂ ಚಿಂತಪ್ ರಾಜ್ ಕರುಂದಿ ಮ್ಹಣ್ ಮಾಗ್ರಾಂವ್.
6. ಹ್ಯಾ ಎವ್ಕರಿಸ್ತಾಚ್ಯಾ ಮೆಜಾ ಭೋಂವಾರಿಂ ಜಮೊ ಜಾಲ್ಲ್ಯ ಆಮಿ ಸಮೇಸ್ತಾಂನಿ ಹೆರಾಂ ಧಂಯ್ ಉದಾರ್ ಜಾಂವ್, ಜಿಣಿಯೆಚೆ ಕಷ್ಟ್ ಶುಶೇನ್ ಸೋಸುಂಕ್ ಆನಿ ಶ್ರೀಸ್ತಾಕ್ ಸಾಕ್ ಜಾಂವ್ ತುಜೆ ಕುಪಾರ್ ದಿ ಮ್ಹಣ್ ಮಾಗ್ರಾಂವ್.

ಸಾಧ್ಯ ಕಾಳಾಚೊ ತೆರಾವೋ ಆಯ್ದೂರ್

ಪಯ್ಯಾಲ್ಯು ವಸಾಕ್

ಪಯ್ಯೆಂ ವಾಚಪ್

ಹೊ ದೇವಾಚೊ ಏಕ್ ಭಾಗವಂತ್ ಮನಿಸ್, ಧಂಯ್ ತೊ ವಿಶೇಷ ಫೆಂವಿ

ರಾಯಾಂಚ್ಯಾ ದುಷ್ಪ್ರಾ ಪ್ರಸ್ತುಕಾಂತ್ತೆಂ ವಾಚಪ್

2 ರಾಯ. 4:8-11, 14-16a

ಏಕ್ ದೀಸ್ ಎಲೀಶಾ ಶುನೆಮಾಕ್ ಆಯ್ಲ್ಯು. ಧಂಯ್ ಏಕ್ ಗ್ರೇಸ್ಟ್ ಸ್ತ್ರೀ ಜಿಯೆತಾಲಿ. ಆಪ್ಲಾಗೆರ್ ಜೆಂವ್ ತಿಣೆಂ ತಾಕಾ ಆಗ್ಲೋ ಕೆಲ್ಲೊ. ಹ್ಯಾ ಉಪ್ಪಾಂತ್ ಹರೇಕ್ ಪಾವ್ಯಿ ತೊ ತೆ ವಾಟನ್ ವೆತನಾ ಧಂಯ್ ಜೆಂವ್ ರಾವ್ತುಲೊ. ತಿಣೆಂ ಆಪ್ಲಾಗ್ ಫ್ಲೋವಾಕ್ ಮ್ಹ್ಯಳೆಂ: “ಆಮ್ಮೆ ವಾಟನ್ ಕೆದ್ದಾಯೊ ಯೆವ್ವ್ ವಚನ್ ಆಸಾ ತೊ ಮನಿಸ್ ಏಕ್ ಭಾಗವಂತ್ ಮನಿಸ್ ಮ್ಹ್ಯಣ್ ಹಾಂವ್ ಖಿರೆಂಚ್ ಜಾಣಾಂ. ದೆಕುನ್ ಆಮಿ ತಾಚೆ ಪಾಸತ್ ಮಾಳಯೆರ್ ಏಕ್ ಕೂಡ್ ತಯಾರ್ ಕರುಂಯಾ ಆನಿ ತಾಂತುಂ ಏಕ್ ಖಾಟ್, ಏಕ್ ಮೇಚ್, ಏಕ್ ಕದೆಲ್ ಆನಿ ಏಕ್ ದಿವ್ಯೋ ದವರುಂಯಾ. ತೊ ಆಮ್ಮೆರ್ ಯೆತಾ ತೆದ್ದಾ ತಾಣೆಂ ಧಂಯ್ ರಾವುಂಯೆತ್.” ಏಕ್ ದೀಸ್ ತೊ ಧಂಯ್ ಆಯ್ಲ್ಯು ಆನಿ ವಯ್ಯಾಲ್ ಕುಡಾಂತ್ ನಿದುಂಕ್ ಗೆಲ್ಲೊ.

ಎಲೀಶಾನ್ ಪ್ರದೆಂ ಉಲೊವ್ವ್ ವಿಚಾರ್ಲೆಂ: “ತಿಚೆ ಪಾಸತ್ ಕಿತೆಂ ಕರುಂಯೆತ್?” ಗೆಹಾಚಿನ್ ಜಾಪ್ ದಿಲಿ: “ತಿಕಾ ಕೋಣ್ಣಾಚ್ ಪ್ರೂತ್ ನಾ, ಆನಿ ತಿಚೊ ಪತಿ ಮ್ಹ್ಯಾತಾರೊ ಜಾಲಾ.” ಎಲೀಶಾನ್ ಮ್ಹ್ಯಳೆಂ: “ತಿಕಾ ಆಪಯ್.” ತಾಣೆಂ ತಿಕಾ ಆಪಯ್ಯ್ ಆನಿ ತಿ ಯೆವ್ವ್ ದಾರಾ ಕಡೆ ಉಬಿ ರಾವ್ಯಿ. ಎಲೀಶಾನ್ ತಿಕಾ ಭಾಸಾಯ್ಲೆಂ: “ಪುಡ್ಲಾಗ್ ವರ್ಣ್ ಹ್ಯಾಚ್ ವೆಳಾರ್ ತುಂ ಎಕಾ ಪುತಾಕ್ ವೆಂಗಂತ್ ಧರ್ತಲಿಯ್.” ತಿಣೆಂ ಜಾಪ್ ದಿಲಿ: “ನಾ, ಮ್ಹ್ಯಾಜ್ಯಾ ಧನಿಯಾ! ತುಂ ಏಕ್ ದೇವಾಚೊ ಮನಿಸ್; ತುಚೆ ಬಾಕರ್ಕಿಕ್ ಫಸಯ್ಯಾಕ್.”

— ದೇವಾಚೆಂ ಉತರ್ ಹೆಂ.

ಅಂತರ್ ಗೀತ್

ಕೀ. 88:2-3, 16-17, 18-19

ಶ್ಲೋಕ್: ತುಚೆ ದಯಾ, ಸರ್ವೇಸ್ವರಾ, ಸದಾಂಕಾಲ್ ಗಾಯನಾಂನಿ ವಾಖಾಣ್ತಲೊಂ.

ಕೀ. 88:2a

1. ತುಚೆ ದಯಾ, ಸರ್ವೇಸ್ವರಾ, ಸದಾಂಕಾಲ್ ವಾಖಾಣ್ತಲೊಂ,
ಸಂತತೆಚ್ಯೆ ಸಂತತೆಕ್ ತುಚೆಂ ವಿಶ್ವಾಸೀಪಣ್ ಪರ್ಗಟ್ತಲೊಂ.
ತುಚೊ ಮೋಗ್ ಸಾಸ್ನಾಕ್ ಬಾಳ್ತು ತಸೊ ಧಿರ್ ಕೆಲಾಯ್ ಮ್ಹ್ಯಣ್ ಹಾಂವ್ ಜಾಣಾಂ,
ತುಚ್ಯಾ ವಿಶ್ವಾಸೀಪಣಾಚಿ ಬುನ್ಯಾದ್ ಸರ್ಗಾರ್ ತುವೆಂ ಘಾಲ್ಯ್ ದವರ್ಲಾಯ್.

2. ಉತ್ಸವಾಚೋ ಚೊಚೋ ಮಾರ್ಗ ಅನೆಖ್ಯೋ ಆಸ್ತಲಿ ಪಚಾರ ಖರಿಚ್ ಭಾಗಿ!
- ತುಜ್ಯ ಮುಖಿಮಳಾಚ್ಯ ಉಜ್ಜಾಡಾಂತ್ರ ತಿ ಚಲ್ತಾ, ಸರ್ವೇಸ್ಪರಾ.
- ಸದಾಂಚ್ ತುಜ್ಯ ನಾಂವಾ ಧಂಯ್ ತಿ ಅನಂದ್ ಭೋಗ್ತ್ವ,
- ತುಜ್ಯ ನಿತಿವಂಶ್ವಣಾಂತ್ರ ವಸ್ತುಲೆಂ ತಾಂಚೆಂ ಸುಭಾವ್ಯಾಪಣ್ಟ್.
3. ತುಂಚ್ ತಾಂಚಿ ವ್ಯಾಧಿಕ್, ತುಂಚ್ ತಾಂಚೆಂ ಬಳ್ಳ್
- ತುಜ್ಯಚ್ ದಯೀನ್ ಉಕಲ್ಲ್ ಧರ್ತಾಂವ್ ಆಮ್ಯಾಂ ಜಯ್ತಾಚೆ ಹೊಂಚ್
- ಖರೆಂಚ್, ಸರ್ವೇಸ್ಪರಾ ಆಮ್ಯಾಂ ರಕ್ಷಣಾಚೆಂ ಢಾಲ್,
- ಇಸ್ತಾಯೀಲಾಚೋ ಪವಿತ್ರ ದೇವ್ ಖರೋಚ್ ಆಮ್ಯಾಂ ರಾಚ್.

ದುಸ್ಯಂ ವಾಚಪ್

ಎಕಾ ನವ್ಯ ಜೀವಿತಾಂತ್ರ ಚಲ್ಪ್ಯಾ ಖಾತಿರ್
ಪವಿತ್ರ-ಸ್ವಾನಾ ಮಾರಿಫತ್ತ್ ಶ್ರೀಸ್ತಾ ಸವೆಂ ಆಮ್ಯಾಂ ನಿಕೆಪಿಲ್ಯಾಂತ್ರ

ಸಾಂ. ಪಾವ್ಯಾನ್ ರೋಮಾಗಾರಾಂಕ್ ಬರಯ್ಲ್ಯಾ ಪತ್ರಾಂತ್ಲ್ಯಂ ವಾಚಪ್

ರೋಮಾ. 6:3-4, 8-11

ಭಾವಾಂ-ಭಯ್ಲ್ಯಂನೋ,

ಶ್ರೀಸ್ತಾ ಜೆಜುಚ್ಯ ಎಕ್ಕಟಾಂತ್ರ ಮೆಳ್ಳ್ ಖಾತಿರ್ ಆಮಿ ಪವಿತ್ರ ಸ್ವಾನಾ ಘೆತ್ಲ್ಯಂ ತವ್ಳ್
ತಾಚ್ಯ ಮೊನಾಂತ್ರ್ಯಿಂ ಎಕ್ಕಟ್ ಜಾವ್ಚ್ ಖಾತಿರ್ ಆಮಿ ಸ್ವಾನಾ ಘೆತ್ಲ್ಯಂ - ಹೆಂ ತುಮಿ
ನೆಣಾಂತ್ರ? ತಶೆಂ ಆಸ್ತಾಂ ಬಾಬಾಚೆ ಮಹಿಮೆಭರಿತ್ ಸಕ್ತಿನ್ ಶ್ರೀಸ್ತಾಕ್ ಮೆಲ್ಲ್ಯಂತ್ಲ್ಯಂ ಜಿವಂತ್ರ
ಉತಯ್ಲ್ಯಂ ತೇಚ್ಪರಿಂ ಆಮಿಯ್ ನವ್ಯ ಜೀವಿತಾಂತ್ರ ಚಲ್ಪ್ಯಾ ಖಾತಿರ್ ಆಮ್ಯಾಂ ಪವಿತ್ರ ಸ್ವಾನಾ
ಮಾರಿಫತ್ತ್ ಆಮ್ಯಾಂ ಶ್ರೀಸ್ತಾ ಸವೆಂ ನಿಕೆಪಿಲ್ಯಾಂತ್ರ ಆನಿ ತಾಚ್ಯ ಮೊನಾಂತ್ರ ವಾಂಟೆಲಿ
ಕೆಲ್ಯಾಂತ್ರ. ಆಮಿ ಶ್ರೀಸ್ತಾ ಸಾಂಗಾತಾ ಮೆಲ್ಲ್ಯಂವ್ ಜಾಲ್ಯಾರ್, ತಶೇಚ್ ಶ್ರೀಸ್ತಾ ಸವೆಂ ಜಿಯೆಂವ್ಯಾಯ್ ಯೋ
ಪಾವ್ತಲ್ಯಾಂವ್ ಮ್ಯಾಣ್ ಆಮಿ ಸತ್ಯಾನ್ತಾಂವ್. ಶ್ರೀಸ್ತಾ ಮೆಲ್ಲ್ಯಂತ್ಲ್ಯಂ ಜಿವಂತ್ರ ಜಾಲಾ, ತೊ
ಪತ್ರಾಂನ್ ಮೊರನಾ ಮ್ಯಾಣ್ ಆಮಿ ಜಾಣಾಂವ್; ಮೊನಾಂಕ್ ತಾಚೆ ವಯ್ ಹ್ಯಾ ಘುಡಾಂ
ಕಸಲಿಚ್ ಪದ್ಧಿ ನಾ. ತೊ ಮೆಲ್ಲ್ಯಾನ್ ತಾಚೆರ್ ಪಾತ್ಯಾಕ್ ಕಸಲೊಚ್ ಅಧಿಕಾರ್ ನಾ - ಆನಿ
ತೊ ಎಕ್ಕಾಚ್ ಪಾಪ್ಯಾ ಮೆಲ್ಲೊ; ಆನಿ ಆತಾಂ ಆಪ್ಲ್ ಜಿಂ ತೊ ದೇವಾ ಪಾಸತ್ ಜಿಯೆತಾ. ತಶೆಂಚ್
ತುಮಿಯ್ ಪಾತ್ಯಾಕ್ ಮೆಲ್ಲ್ಯಾತ್ ಆನಿ ಶ್ರೀಸ್ತಾ ಜೆಜುಚ್ಯ ಎಕ್ಕಟಾಂತ್ರ ದೇವಾ ಖಾತಿರ್ ಜಿಯೆತಾತ್
ಮ್ಯಾಣ್ ಸಮ್ಮಾನ್ ಘೆಯ್.

— ದೇವಾಚೆಂ ಉತ್ಸರ್ ಹೆಂ.

ಉದ್ದಾರ್

1 ಪೆದು, 2:9

ಸರ್ವೇಸ್ವರಾಕ್ ಜೈ, ಜೈ!
 ವಿಂಚನ್ ಕಾಡ್ಲಲೀ ಪರಿಷಾ ತಮಿ,
 ರಾಯಾಕ್ ಯಾಜಕ್ ವರ್ಗ, ಏಕ್ ಪರಿತ್ರ ರಾಷ್ಟ್ರ,
 ಕಾಳೋಕಾ ಧಾರ್ವ ಅಪ್ಲಾಂ ವಿಚಿತ್ರ ಉಜ್ಜ್ವಳಾಕ್
 ತುಮ್ಮಾಂ ಅಪಯ್ಯಲ್ಲಾ ದೇವಾಚಿಂ
 ಉತ್ತೀಮ್ ಕೃತ್ಯಾಂ ತಮಿ ಗಾಜಯಾ.
 ಸರ್ವೇಸ್ವರಾಕ್ ಜೈ, ಜೈ!

ಶುಭ್ರಾವಾತಾ

ಜೊ ಕೊಣ್ ಅಪ್ಲ್ಯಾ ಶುರಿಸ್ ಫೆರ್ವ್ ಮ್ಹ್ಯಜೊ ಪಾಟ್ಲಾವ್ ಕರಿನಾ,
 ತೊ ಮ್ಹ್ಯಜೊ ಶಿಸ್ ಜಾಂವ್ ಯೋಗ್ ನ್ಯಾಯ್

✚ ಮಾತೆವಾ ಪರಮಾಣಂ ಜೆಜು ಕ್ರಿಷ್ತಾಚಿ ಶುಭ್ರಾವಾತಾ

ಮಾತೆ. 10:37-42

ತ್ಯಾ ವೆಳಿಂ ಜೆಜು ಅಪ್ಲಾಂ ಬಾರಾ ಜಣಾಂಕ್ ಮ್ಹ್ಯಜಾಲೊ: ಮ್ಹ್ಯಜೆ ವನ್ರ್ ಚರ್ದ್ ಅಪ್ಲಾಂ
 ಬಾಹಾಯ್ಲೊ ವಾ ಅವಯ್ಲೊ ಮೋಗ್ ಕರ್ತ್ತ ತೊ ಮ್ಹ್ಯಜೊ ಶಿಸ್ ಜಾಂವ್ ಯೋಗ್ ನ್ಯಾಯ್;
 ಮ್ಹ್ಯಜೆ ವನ್ರ್ ಚರ್ದ್ ಅಪ್ಲಾಂ ಪ್ರತಾಚೊ ವಾ ಧುವೆಚೊ ಮೋಗ್ ಕರ್ತ್ತ ತೊ ಮ್ಹ್ಯಜೊ ಶಿಸ್
 ಜಾಂವ್ ಯೋಗ್ ನ್ಯಾಯ್. ಅಪ್ಲ್ಯಾ ಶುರಿಸ್ ಫೆರ್ವ್ ಮ್ಹ್ಯಜ್ಯ ಮೆಂತಾನಿ ಚಲನಾ ತೊ
 ಮ್ಹ್ಯಜೊ ಶಿಸ್ ಜಾಂವ್ ಯೋಗ್ ನ್ಯಾಯ್. ಅಪ್ಲ್ಯಾ ಜೀವ್ ವಾಂಚೊಂವ್ ಸೊಧ್ತ್ ತೊ
 ಅಪ್ಲ್ಯಾ ಜೀವ್ ಹೊಗ್ಣಾಯ್ತ್; ಆನಿ ಮ್ಹ್ಯಜೆ ಪಾಸತ್ ಅಪ್ಲ್ಯಾ ಜೀವ್ ಹೊಗ್ಣಾಯ್ತ್ ತೊ ಅಪ್ಲ್ಯಾ
 ಜೀವ್ ವಾಟಾಯ್ತ್.”

“ತುಮ್ಮಾಂ ಸ್ವಾಗತ್ ದಿತಾ ತೊ ಮ್ಹ್ಯಾಕಾ ಸ್ವಾಗತ್ ದಿತಾ, ಆನಿ ಮ್ಹ್ಯಾಕಾ ಸ್ವಾಗತ್ ದಿತಾ
 ತೊ ಮ್ಹ್ಯಾಕಾ ಧಾಡ್ಲಲ್ಲಾಕ್ ಸ್ವಾಗತ್ ದಿತಾ. ಪ್ರವಾದ್ಯಾಕ್, ತೊ ಪ್ರವಾದಿ ದೆಕುನ್ ಸ್ವಾಗತ್ ದಿತಾ
 ತಾಕಾ, ಪ್ರವಾದ್ಯಾಚೊ ಪ್ರತಿಫ್ಲ್ಳಾ ಮೆಳ್ತಲೊ; ಆನಿ ನಿತಿವಂತಾಕ್, ತೊ ನಿತಿವಂತ್ ದೆಕುನ್
 ಸ್ವಾಗತ್ ದಿತಾ ತಾಕಾ, ನಿತಿವಂತಾಚೊ ಪ್ರತಿಫ್ಲ್ಳಾ ಲಾಭ್ತಲೊ. ಆನಿ ಜೊ ಕೊಣ್ ಮ್ಹ್ಯಜ್ಯ ಅತೀ
 ಲ್ಲಾನಾಂತ್ಲ್ಲಾ ಎಕ್ಕ್ಲೊ, ತೊ ಮ್ಹ್ಯಜೊ ಪಾಟ್ಲಾವ್ವ್ರ್ ದೆಕುನ್, ಏಕ್ ಕೊಪ್ ಶೆಳಂ ಉದಕ್
 ಲೆಗುನ್ ದಿತಾ, ಸತ್ಯಚ್ ಹಾಂವ್ ತುಮ್ಮಾಂ ಸಾಂಗ್ತಾಂ, ತಾಚೊ ಪ್ರತಿಫ್ಲ್ಳಾ ತಾಕಾ ಚುಕಾಸೊನಾ.”

— ದೇವಾಚಂ ಉತರ್ ಹೆಂ.